



65 - 72

ಎಷ್ಟು ದಿನ ಹಳ್ಳಿಯಲ್ಲಿರುತ್ತೀರಿ?
ಅಲ್ಲೇನು ಮಾಡಬಹುದು?
ಯೋಚಿಸಿರಿ.

ಟೆಕ್ನಿಗಳ ಪಡೆಯೂ ದೊಡ್ಡದು. ಈಗ ಎಲ್ಲರೂ ದುಖುತ್ತಪ್ಪರು, ಕರೋನ ಸಂತ್ರಸ್ತರು.

ನಗರ ವಲಸೆಯ ಕಾಲದ ನೆನಪುಗಳು

ನಗರ ಸೆಳೆತದ ಕಾರಣಕ್ಕೆ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತ ಎರಡು ಮೂರು ದಶಕಗಳಿಂದಲೂ ಊರು ಬಿಡುವ ಪ್ರಕ್ರಿಯೆ ಜೋರಾಗಿಯೇ ನಡೆದಿತ್ತುವೇ? ಕಡಿವಾಣ ಹಾಕುವುದು ಹೇಗೆಂದು ಯಾರಿಗೂ ಗೊತ್ತಾಗಲಿಲ್ಲ. ನಾಲ್ಕು ವರ್ಷದ ಹಿಂದೆ ಭೀಕರ ಬರ ಬಂದಾಗ ಬೆಳೆ ಒಣಗಿ ದನಕರುಗಳನ್ನು ಮಾರಾಟ ಮಾಡಿ ಕಲಬುರ್ಗಿಯ ಆಳಂದದ ಹಳ್ಳಿಗರು ಪುಣೆ, ಮುಂಬೈಗೆ ಗುಳೆ ಹೋಗಿದ್ದರು. ಬೆಂಗಳೂರಿನ ಯಶವಂತಪುರ ಗೇಟಿನಲ್ಲಿ ನಿತ್ಯ ಬೆಳ್ಳಿ ವಲಸೆ ಬರುವವರನ್ನು ಕಾಣಬಹುದಿತ್ತು. ವರ್ಷದ ಕೆಲವು ತಿಂಗಳ ಕೃಷಿ ಕೆಲಸ ಮುಗಿದ ಬಳಿಕ ನಗರಕ್ಕೋ, ಮಲೆನಾಡಿನ ತೋಟಕ್ಕೋ ಕೆಲಸಕ್ಕೆ ಹೋಗುವುದು ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಮಾಮೂಲಿ. ಇತ್ತೀಚಿನ ವರ್ಷಗಳಲ್ಲಿ ದಾಳಿಂಬೆ, ದ್ರಾಕ್ಷೆ, ಬಾಳೆ, ಪಪಾಯಿ, ತರಕಾರಿ ಹಲವು ಹುಡುಗರನ್ನು ಹಳ್ಳಿಯಲ್ಲಿ ನಿಲ್ಲಿಸಿದ್ದಿದೆ. ನೀರಾವರಿ

ಗ್ರಾಮಮುಖಿಗಳಿಗೆ ಒಂದಿಷ್ಟು ಸಲಹೆಗಳು

- ನೆಟ್‌ಗಾಗಿ ಕೊರಗಬೇಡಿ, ನೆಲ ನೋಡಲು ಮರೆಯಬೇಡಿ!
- ಎಷ್ಟು ದಿನ ಹಳ್ಳಿಯಲ್ಲಿರುತ್ತೀರಿ? ಇಲ್ಲೇನು ಮಾಡಬಹುದು? ಯೋಚಿಸಿರಿ. ಹಳ್ಳಿಯಲ್ಲೇ ಕಾಯಂ ಇರುವುದಾದರೆ ಕುಟುಂಬ, ಮಕ್ಕಳ ಜೊತೆಗೆ ಮಾತಾಡಿ ಸರಿಯಾಗಿ ನಿರ್ಧರಿಸಿರಿ. ಅರೆಮನಸ್ಸು ಒಳ್ಳೆಯದಲ್ಲ.
- ನಗರಗಳಲ್ಲಿ ದುಡಿಯುತ್ತಿದ್ದಷ್ಟು ಹಣ ಇಲ್ಲಿ ದೊರೆಯುವುದಿಲ್ಲ. ಸರಳ ಜೀವನದಲ್ಲಿ ಊಟಕ್ಕೆ ತೊಂದರೆಯಿಲ್ಲ. ಮನೆಬಾಡಿಗೆ, ವಾಹನಖರ್ಚು ಇಲ್ಲ. ಬೇಸಾಯ ಕ್ರಮದಲ್ಲಿ ಸುಧಾರಣೆ, ಸಣ್ಣಪುಟ್ಟ ಉದ್ಯಮ, ಕೃಷಿ ಬೆಳೆಯ ಮೌಲ್ಯವರ್ಧನೆಯ ಮೂಲಕ ಸರಳ ಬದುಕಿನ ದಾರಿ ಹುಡುಕಬಹುದು.
- ಗ್ರಾಮಕ್ಕೆ ಮರಳಿದವರಲ್ಲಿ 45-50 ವರ್ಷವಾದವರು ಜಾಸ್ತಿ. ಕೆಲಸದ ಉತ್ಸಾಹಕ್ಕಿಂತ ಈ ವಯಸ್ಸಿನಲ್ಲಿ ಭವಿಷ್ಯದ ಚಿಂತೆ ಕಾಡುತ್ತದೆ. ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯದ ಪ್ರಶ್ನೆಗಳು ಮುಂದೆ ಬರುತ್ತವೆ. ಹಾಸಿಗೆ ಇದ್ದಷ್ಟು ಕಾಲ ಚಾಚು ಎಂಬ ಮಾತು ನೆನಪಿಟ್ಟು ನಡೆದರೆ ಬದುಕು ಸಾಗಿಸಬಹುದು. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಸಾಧಕರ ಜೀವನಕ್ರಮಗಳು ಮಕ್ಕಳಿಗೆ ಪ್ರೇರಣೆಯಾಗಬಹುದು.
- ನಗರ ದುಡಿಮೆಯ ಗಳಿಕೆಯ ಒಂದಿಷ್ಟು ಹಣ ಇರಬಹುದು. ಜಮೀನು ಖರೀದಿ, ಕೃಷಿ ಸುಧಾರಣೆ ಎನ್ನುತ್ತ ಒಮ್ಮೆಗೆ ನುಗ್ಗಬೇಡಿ. ಭೂಮಿ ಖರೀದಿಗೆ ರಿಯಲ್ ಎಸ್ಟೇಟ್ ಬಲೆಗೆ ಬಿದ್ದು ಸರಿಯಾದ ಭೂದಾಖಲೆಯಿಲ್ಲದೇ ಮೋಸವಾಗಬಹುದು. ಉದ್ಯಮದ ವಿಚಾರದಲ್ಲಿ ಯಾರದೋ ಸಲಹೆ ನಂಬಿ ಹಣತೊಡಗಿಸುವ ಮುನ್ನ ಹಲವು ಸಾರಿ ಯೋಚಿಸಬೇಕು.
- 'ಅಣಬೆ ಬೆಳೆಯಿರಿ ಲಾಭ ಗಳಿಸಿರಿ' ಎಂಬ ಜಾಹೀರಾತು ಹಲವು ವರ್ಷಗಳಿಂದ ನೋಡಿರಬಹುದು. ಸಾವಯವ ಕೃಷಿ ಮಾಡುತ್ತೇನೆ, ತರಕಾರಿ ಬೆಳೆಯುತ್ತೇನೆ, ಬೀಜೋತ್ಪಾದನೆ ಮಾಡುತ್ತೇನೆ, ನಾಟಿ ಹಸು ಸಾಕಿ ಗಂಜಲ, ಗೋ ಉತ್ಪನ್ನ ತಯಾರಿಸುತ್ತೇನೆಂದು ಹೇಳುತ್ತಿರುವ ಹಲವರಿದ್ದಾರೆ. ಆದರ್ಶಕ್ಕಿಂತ ಮುಖ್ಯವಾಗಿ ಕುಟುಂಬ ನಿರ್ವಹಣೆಗೆ ಆದಾಯಬೇಕು. ಯಾವುದೇ ಕೆಲಸ ತುರುವಿಗೆ ಮುನ್ನ ಕ್ಷೇತ್ರ ಪರಿಣಿತರ ಜೊತೆ ಚರ್ಚೆ ನಡೆಸಿ ನಿಮ್ಮ ಸಾಮರ್ಥ್ಯ ಅರಿತು ಎಚ್ಚರದಲ್ಲಿ ಹೆಜ್ಜೆಯಿಡಬೇಕು.
- ಬಿಸಿಲಲ್ಲಿ ಬೆರಗಿಳಿಸಿ ದುಡಿಯಲು ಸಾಧ್ಯವಿಲ್ಲ, ಧೈಹಿಕಶ್ರಮ ಅನುಭವವಿಲ್ಲದವರು ಮೌಲ್ಯವರ್ಧನೆ, ಮಾರುಕಟ್ಟೆಯ ಯಂತ್ರ ತಂತ್ರಜ್ಞಾನದ ಮೂಲಕ ಉದ್ಯೋಗ ಸಾಧ್ಯತೆ ಹುಡುಕಬಹುದು.
- ಊರಿನ ಮೂಲ ಕುಟುಂಬದ ಜಮೀನು, ಅಸ್ತಿ ಸಮಸ್ಯೆ ತುರುವಾದ ತಕ್ಷಣ ವಕೀಲರು, ಪೊಲೀಸ್ ಸ್ಟೇಷನ್ ಮೆಟ್ಟಲು ಹತ್ತುವುದು ಹಲವರ ಅಭ್ಯಾಸ. ಒಮ್ಮೆ ಕಾನೂನು ಸಮರದ ಸುಳಿಯಲ್ಲಿ ಸಿಲುಕಿದರೆ ಅದಕ್ಕೆ ಅಂತ್ಯವಿಲ್ಲ. ಹೀಗಾಗಿ ಸಮನ್ವಯದ ಸೂತ್ರ ಹುಡುಕಬೇಕು.
- ಬೆಳ್ಳಿಗೆ ಹತ್ತಿರದ ಸಂಜೆ ಐದರವರೆಗೆ ನಿರಂತರ ದುಡಿಮೆಯ ದಿನಚರಿಯಲ್ಲಿ ಬದುಕಿದ ನಗರದವರಿಗೆ ಹಳ್ಳಿಯ ಜನ ದಿನವಿಡೀ ಕೆಲಸ ಮಾಡುತ್ತಿಲ್ಲವೆನಿಸಬಹುದು. ಹುಡುಕಿ ಹೋದರೆ ಒಂದಿಲ್ಲೊಂದು ಕೆಲಸ ಇದ್ದೇ ಇರುತ್ತದೆ. ಹಳ್ಳಿಯ ವ್ಯವಸ್ಥೆಯಲ್ಲಿ ಹರಟೆಕಟ್ಟೆಯೂ ಒಂದು ಭಾಗ! ಆದರೆ ಮುಂಜಾನೆ ಬೇಗ ಏಳುವುದು, ನಿಶ್ಚಿತ ಕೆಲಸ ನಿರ್ವಹಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಭೂಮಿಯಲ್ಲಿ ಉಳಿಯಬೇಕು, ಆಗ ನಿಮ್ಮಿಂದ ಹಳ್ಳಿಗರ ದಿನಚರಿಯೂ ಬದಲಾದೀತು.
- ಅಕ್ಕಪಕ್ಕದವರ ಚಾಡಿಮಾತು ಮೇಲ್ನೋಟಕ್ಕೆ ಆಪ್ತಸಲಹೆಯಂತೆ ಕಾಣಿಸಬಹುದು. ಹಿಸ್ಸೆ ಪಡೆದು ಹೊಸ ಭೂಮಿ ಖರೀದಿಯ ಕನಸೂ ಹುಟ್ಟಬಹುದು. ಅವಸರದ ನಿರ್ಧಾರ ನಿಮ್ಮ ಭವಿಷ್ಯ ಹಾಳು ಮಾಡೀತು. ಕುಟುಂಬದ ಜೊತೆ ಚಿನ್ನಾಗಿರಲು ಮೊದಲು ಕಲಿಯಬೇಕು. ನಿಮ್ಮ ಕುಟುಂಬಸ್ಥರು ಇಲ್ಲದಿದ್ದರೆ ನೀವು ಈಗ ಹಳ್ಳಿಗೆ ಬರುತ್ತಿರಲಿಲ್ಲವೆಂಬ ಎಚ್ಚರ ಬೇಕು. ಇಷ್ಟು ವರ್ಷ ಕೃಷಿ ಭೂಮಿ ನಿರ್ವಹಣೆಯ ಅವರ ಕಾರ್ಯದ ಬಗ್ಗೆ ಗೌರವ ಬೇಕು. ಸಮಸ್ಯೆ ಎಲ್ಲೆಡೆಯೂ ಇದೆ. ಪರಸ್ಪರ ಸ್ಪಷ್ಟವಾಗಿ ನೇರ ಮಾತಾಡಿ ಪರಿಹಾರ ಹುಡುಕಬೇಕು.
- ಕೃಷಿ ಕಾಗದದ ಲೆಕ್ಕಾಚಾರವಲ್ಲ, ಇದಕ್ಕೂ ವರ್ಷದ ಫಲಿತಾಂಶಕ್ಕೂ ವ್ಯತ್ಯಾಸವಿದೆ. ಕೃಷಿಯ ನೆಲಮೂಲದ ಸಮಸ್ಯೆ ಅರಿವಾದರೆ ಇದು ಅರ್ಥವಾಗುತ್ತದೆ.
- ನರ್ಸರಿ ಮಾಡಬಹುದು, ಕಸಿಕಟ್ಟಬಹುದು, ಕೃಷಿ ಕೆಲಸಕ್ಕೆ ತಂಡ ರೂಪಿಸಬಹುದು, ಕೃಷಿ ಯಂತ್ರ ಬಳಸಿ ಜಾರ್ಜ್‌ವರ್ಕ್ ಮಾಡಬಹುದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಸಸ್ಯ ಬೆಳೆಸಬಹುದು. ಮನಸ್ಸಿದ್ದರೆ ಮಾರ್ಗವಿದೆ.
- ಪ್ರವಾಸೋದ್ಯಮ, ದೇಗುಲ ದರ್ಶನ ಎಲ್ಲೆಡೆಯೂ ಆರೋಗ್ಯ ಸುರಕ್ಷರತೆಗೆ ಮಹತ್ವ. ನಾಳೆ ಕೊರೊನಾ ಕಡಿಮೆಯಾದರೂ ಈ ಎಚ್ಚರ ಸಹಜವಾಗಿರುತ್ತದೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇಡೀ ಜಗತ್ತಿಗೆ ಅಭ್ಯಾಸವಾಗಿ ಗ್ರಾಹಕ ಬೇಡಿಕೆ ಹೆಚ್ಚಿದೆ. ಗುಣಮಟ್ಟದ ಇವುಗಳ ಉತ್ಪಾದನೆಗೆ ಹಳ್ಳಿಗಳಲ್ಲಿಯೂ ಅವಕಾಶವಿದೆ.